



ಪತ್ತೆ ತಂದಿದ್ದು ಅದರಲ್ಲಿ ಅಂಕಗಳು ಕಡಿಮೆಯಾಗಿದ್ದಲ್ಲಿ ಅವನಿಗೆ ನರಕದ ಬಾಗಿಲಿನ ಸಂದರ್ಶನ ಮಾಡಿಸುವ ಪಾಲಕರು ಕೂಡಾ ಇದ್ದಾರೆ. ಮನೆಗೆ ಬಂದವರ ಎದುರಿಗೆ ಆ ಮಗುವನ್ನು ಹೀನಾಮಾನವಾಗಿ ದೂಷಿಸಲು ಪ್ರಾರಂಭಿಸುತ್ತಾರೆ. ಆದರೆ ತಾವು ಮಗುವಿನ ಓದಿನ ಕಡೆಗೆ ವೈಯಕ್ತಿಕ ಗಮನ ಕೊಡುತ್ತಿಲ್ಲ, ಅದರಿಂದಾಗಿ ಕಡಿಮೆ ಅಂಕ ಬಂದಿರಬಹುದು ಎಂದು ತಾವು ಮಾಡಿದ ತಪ್ಪಿನ ಅರಿವಾಗುವುದೇ ಇಲ್ಲ.

ಅದೇ ಈ ಪಾಲಕರು ಮಗು ಮನೆಗೆ ಬಂದ ತಕ್ಷಣ ಅದನ್ನು ಪ್ರೀತಿಯಿಂದ ಬರಮಾಡಿಕೊಂಡು, ತಿಂಡಿ ಕೊಟ್ಟು, ಟ್ಯೂಷನ್‌ಗೆ ಕಳುಹಿಸದೆ, ಅದು ಅಭ್ಯಾಸ ಮಾಡುವ ಸಂದರ್ಭದಲ್ಲಿ ತಮ್ಮ ಸ್ಮಾರ್ಟ್ ಫೋನ್‌ಗಳನ್ನು ದೂರವಿಟ್ಟು ಮಗುವಿನ ಜತೆಗೆ ಕುಳಿತರೆ ಅಲ್ಲಿ ಓದಿನ ಒಂದು ವಿಶಿಷ್ಟ ವಾತಾವರಣ ಸೃಷ್ಟಿಯಾಗುತ್ತದೆ. ಹೆತ್ತವರು ತಮ್ಮ ವೈಯಕ್ತಿಕ ಬೆಕು ಬೇಡಗಳನ್ನು ಅಲ್ಲ ಕಾಲದ ಮಟ್ಟಿಗೆ ಮುಂದೂಡಿ ಅಂಕಗಳಿಗಿಂತ ಮೌಲ್ಯಗಳೇ ಮುಖ್ಯ ಎಂಬುದನ್ನು ತಮ್ಮ ಕೃತಿಯ ಮೂಲಕವೇ ಮಕ್ಕಳಿಗೆ ತೋರಿಸಬಹುದು. ಮನೆಗೆ ಬಂದವರ ಎದುರಿಗೆ ಮಗುವಿನ ಒಂದಷ್ಟು ಉತ್ತಮ ಅಂಶಗಳನ್ನು ಕೊಂಡಾಡಿದರೆ, ಮಕ್ಕಳಲ್ಲೂ ಆತ್ಮವಿಶ್ವಾಸ ಹೆಚ್ಚುತ್ತದೆ. ಖಂಡಿತಾ ಆ ಮಗು ಬೆಳೆದು ದೊಡ್ಡದಾದಂತೆಲ್ಲಾ ಸ್ಮಾರ್ಟ್ ಫೋನ್ ಹುಚ್ಚನ್ನು ಬೆಳೆಸಿಕೊಳ್ಳದೆ ಉತ್ತಮ ನಾಗರಿಕನಾಗಿ, ಮಾನಸಿಕ ಸದೃಢನಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಸ್ಮಾರ್ಟ್ ಫೋನ್ ಇರಲಿ. ಆದರೆ ಮಕ್ಕಳ ಕೈಯಲ್ಲಿ ಸ್ವತಂತ್ರವಾಗಿ ಇರುವುದು ಬೇಡ. ಅದು ಬೆಳೆಯುವ ವಯಸ್ಸು, ಯಾವುದು ಬೇಕು

ಯಾವುದು ಬೇಡ ಎನ್ನುವ ಅರಿವು ಬಹುತೇಕ ಮಕ್ಕಳಿಗೆ ಇರುವುದಿಲ್ಲ. ಆ ಮಗುವಿಗೆ ಮಾರ್ಗದರ್ಶನ ಮಾಡಬೇಕಾದ ಹೊಣೆಗಾರಿಕೆಯನ್ನು ಪೋಷಕರು ಜಾರಿಸಿಕೊಳ್ಳಬಾರದು. ಪೋಷಕರು ಕೂಡಾ ಮಕ್ಕಳ ಮುಂದೆ ಮೊಬೈಲ್‌ನಲ್ಲಿ ತಲ್ಲಿನರಾಗಿ ಜಗವನ್ನೇ ಮರೆಯುವುದು ಅಷ್ಟು ಸರಿಯಲ್ಲ. ಮಗುವನ್ನು ಎಲ್ಲ ರೀತಿಯಲ್ಲೂ ಅದು ಕುಗ್ಗಿಸಿಬಿಡುತ್ತದೆ.

ಸಂಜೆಯ ಹೊತ್ತು ಮಕ್ಕಳನ್ನು ಮನೆಯಲ್ಲಿ, ಟ್ಯೂಷನ್ ತರಗತಿಗಳಲ್ಲಿ ಕೂಡಿ ಹಾಕುವ ಬದಲು ಅಂಗಳಕ್ಕೆ ಬಿಡಿ. ಅಕ್ಕಪಕ್ಕದ ಮನೆಯ ಸ್ನೇಹಿತರ ಜತೆಗೆ ಸ್ವಲ್ಪ ದೈಹಿಕ ಆಟವೂ ಆಗಲಿ. ನಿಮ್ಮ ಮಗು 9ನೇ ತರಗತಿಯವರೆಗೆ ಎಷ್ಟೇ ಅಂಕ ಗಳಿಸಲಿ, ಅದನ್ನು ಯಾರಾದರೂ ಮುಂದಿನ ಜೀವನಕ್ಕೆ ಅತ್ಯಗತ್ಯ ಎಂದು ಭಾವಿಸುವುದಿಲ್ಲ. 10ನೇ ತರಗತಿಗೆ ಬರುವ ಹೊತ್ತಿಗೆ ಅತ್ಯಧಿಕ ಅಂಕ ಗಳಿಸುವ ಹಾಗೆ ನೀವು ಸರಿಯಾದ ತರಬೇತಿ ನೀಡಿದರೆ ಅವರ ಬಾಲ್ಯವೂ ಸುಖಕರವಾಗಿರುತ್ತದೆ, ಅಧಿಕ ಒತ್ತಡವೂ ಮನಸ್ಸು, ದೇಹದ ಮೇಲೆ ಬೀಳುವುದಿಲ್ಲ. ನೀವು ಕೂಡಾ ಟೀವಿ, ಇಂಟರ್‌ನೆಟ್‌ಗೆ ಬೇರೆಯೇ ಆದ ಸಮಯವೊಂದನ್ನು ಮೀಸಲಿಡಿ. ಮಕ್ಕಳು ಜತೆಯಲ್ಲಿರುವಾಗ ನೀವೂ ಟೀವಿ ಮತ್ತು ಸ್ಮಾರ್ಟ್‌ಫೋನ್‌ಗಳ ದಾಸರಾಗಿ ಕುಳಿತರೆ, ಮಕ್ಕಳು ನಿಮ್ಮ ಉಪದೇಶವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಬೇಕೆಂದರೆ, ಆರೋಗ್ಯಪೂರ್ಣ ದೇಹ ಮತ್ತು ಮನಸ್ಸು ಹೊಂದಬೇಕೆಂದಿದ್ದರೆ ಖಂಡಿತಾ ಸ್ಮಾರ್ಟ್‌ಫೋನ್ ಅಡ್ಡಿ ಆತಂಕಗಳನ್ನು ಒಡ್ಡುತ್ತದೆ ಎನ್ನುವುದನ್ನು ಮರೆಯದಿರಿ. ●